

ಆ ಮುದುಕಿಯನ್ನು ಇವನೂ ಬಲ್ಲ, ಬೀಜರೂಪವಾದ ಈ ಸಲಹೆ ಇದೇ ಸಿದ್ಧಾಂತದಿಂದ ಸಿದ್ಧವಾಗಿದ್ದ ಮನೋಭೂಮಿಯಲ್ಲಿ ಬಿಡ್ಡ, ಹೊಳೆತು ಅವನ ಎಲ್ಲ ಸಮಸ್ಯೆಗಳಿಗೆ ನೇರ ಪರಿಹಾರವಾಗಿ ತೋರುತ್ತದೆ. ಒಂದು ದಿನ ಅವಳ ಮನೆಗೆ ಹೋಗೆ ಗಿರಬಿ ಮಾಲು ಒಂದನ್ನು ಅವಳಿಗೆ ತೋರಿಸುವ ನವದಲ್ಲಿ ನಾನು ಕೊಂಡೊಯ್ದಿದ್ದ ಒಂದು ಕೊಡಲೀಯಿಂದ ಅವಳನ್ನು ತಲೆಯೊಡೆದು ಕೊಂಡ. ಆಗ ಅವನು ಎಚ್ಚರದಿಂದ, ಸಂಯುಕ್ತದಿಂದ ಇದ್ದ, ಅವನ ಮನಸ್ಸಿನಲ್ಲಿ ಗಡಿಬಿಡಿ ಇರಲಿಲ್ಲ. ಅವಳ ಕುತ್ತಿಗೆಯಲ್ಲಿದ್ದ ಹಣದ ಚೀಲವನ್ನು ಗಿರಬಿಯ ವಿವಿಧ ಚಿನ್ನದ ಮಾಲುಗಳನ್ನೂ ದೋಚಿದ. ಅಷ್ಟು ಹೋತ್ತಿಗೆ ಸತ್ತ ಮುದುಕಿಯ ತಂಗಿ ಹೋರಗಿನಿಂದ ಮನೆಗೆ ಬರುತ್ತಾಳೆ. ಅವಳನ್ನು ಕೊಲ್ಲುತ್ತಾನೆ. ಹೀಗೆ ಸದುದ್ದೇಶಕ್ಕಾಗಿ ಕೊಲ್ಲುವ, ದೊಚುವ ಹಕ್ಕನ್ನು ಚಲಾಯಿಸುತ್ತಾನೆ. ಆಶ್ಚರ್ಯಕರ ರೀತಿಯಲ್ಲಿ ಯಾರಿಗೂ ನುಳಿವು ಕೊಡದೆ ಮನೆಗೆ ಹಿಂತಿರುಗುತ್ತಾನೆ. ಕಳುವು ಮಾಡಿದ್ದ ಸಾಮಾನುಗಳನ್ನು ಯಾರೂ ಕಾಣದಂತೆ ಮುಚ್ಚಿಡುತ್ತಾನೆ. ಜೋಡಿ ಕೊಲೆ ಮಾಡಿದ್ದನ್ನು ಯಾರೂ ಕಂಡಿರಲಿಲ್ಲ. ಚೀಲದ ತುಂಬ ಹಣ, ಚಿನ್ನದ ಆಭರಣಗಳನ್ನು ದೋಚಿ ತಂದಿದ್ದ, ಇನ್ನು ಅವನು ತನ್ನ ತಾಯಿಯ ಸೋದರಿಯ ಸಮಸ್ಯೆಗಳನ್ನು ಬಗೆಹರಿಸಬಹುದು. ತಾನು ಮಹತ್ವಾರ್ಥದಲ್ಲಾ ತೊಡಗಬಹುದು.

ಆದರೆ ಆ ಕ್ಷಣದಿಂದ ಅವನಲ್ಲಿ ಕ್ಷೇಣವಾಗಿ ಇದ್ದೂ ಇಲ್ಲದಂತಿದ್ದ ಅಂತ:ಸಾಸ್ಕ್ಷಯ ಕಡಿ ನಿಧಾನವಾಗಿ ಹತ್ತಿಕೊಂಡು ಕೊಳ್ಳಿಯಾಗಿ ಉರಿಯತೊಡಗನುತ್ತದೆ. ಎಲ್ಲಿಗೆ ಹೋದರೂ ಏನು ಮಾಡಿದರೂ ಅವನಿಗೆ ಮೊದಲೊದಲು ತನ್ನ ಅಪರಾಧದ ಪತ್ತೆಯ ಭೂತಸ್ವಷ್ಟ ಕಾಡತೊಡಗನುತ್ತದೆ. ಒಳಗುದಿ, ಜ್ಯಾರ, ಬಡಬಡಿಕೆ, ನನ್ನಿ, ಭ್ರಮೆ, ಗಿಲಿ ಇಂತಹ ಮನೋವಿಕಾರಗಳು ಅವನ ವ್ಯಕ್ತಿತ್ವವನ್ನು ಆಕ್ರಮಿಸಿ ದೇಹವನ್ನು ಜರ್ಮಿರಗೊಳಿಸಿ ಹುಚ್ಚಿನ ಅಂಚಿಗೆ ಎಳೆದೊಯುತ್ತವೆ. ಮನ: ಶಾಂತಿ ಸಂಪೂರ್ಣ ನಾಶವಾಗಿ ಕರ್ತವ್ಯದ ಬೇಳಕು ಕಾಣದೆ ಅವನ ಅಂತರಂಗ ಅಲ್ಲೋಲ ಕಲ್ಲೋಲವಾಗಿದೆ. ಹಲವು ಕಾಕತಾಳೀಯಗಳು ಘಟಿಸಿದರೂ ಎಷ್ಟೇ ಗುಮಾನಿ ಬಂದರೂ ಅವನ ಅಪರಾಧ ಹೋಲೀಸರಿಂದ ಪತ್ತೆ ಅಗುಬುದಿಲ್ಲ. ಹೀಗೆ ರಾಜ್ಯಕಕ್ಷಯಿಂದ ನಿರಾತಂಕವಾದರೂ ಈಗ ಮೂರ್ಖ ಎಚ್ಚಿತ್ತ ಅಂತ:ಶಕ್ತಿ ಅವನ ಮೇಲೆ ದಂಗೆ ನಾರಿ ಆದಿ ಅಂತ್ಯವಿಲ್ಲದ ಬೇಗುದಿ ಎಬ್ಬಿಸಿದೆ. ಅದರಿಂದ ಹೋರಬರುವ ಮಾರ್ಗಕ್ಕಾಗಿ ತೊಳಳಾಟ ನಿರಂತರವಾಗಿ ನಡೆದಿದೆ. ಈ ಎಲ್ಲ ಹೋರಾಟ ಅವನ ಹೃದಯ ಕ್ಷೇತ್ರದಲ್ಲಿ ನಡೆಯುತ್ತದೆ.

ಈ ಸನ್ನಿಹಿತದಲ್ಲಿ ಅವನಿಗೆ ತನ್ನ ಮಲತಾಯಿಯನ್ನು ನಾಕುಪ್ರದಕ್ಷಾಗಿ ತಾನು ಬೀದಿಗಿತ್ತಿಯಾಗಿದ್ದ ಸೊನಿಯಾ ಎಂಬ ಹೆಚ್ಚೆನ ಪರಿಚಯವಾಗುತ್ತದೆ. ಯಾವುದೋ ಅಗೋಚರ ಬಿರುಗಳಿಗೆ ಸಮಾನವಾಗಿ ಧರ್ಮಭೃತ್ಯರಾದ ಅವರಿಬ್ಬರನ್ನೂ ಒಂದು ನಿರ್ಜನವಾದ ನಡುಗಡ್ಡೆಗೆ ತಂದು ಒಟ್ಟಿಗೆ ಎಸೆದಿದೆ. ಅವನು ಕೊಲೆಗಾರನಾದರೆ, ಅವಳು ಬಸವಿ. ಆದರೆ ಅವಳ ಈ ಹೊರ ಬದುಕಿಗೆ ವಿರುದ್ಧವಾದ, ವಿಶುದ್ಧವಾದ ಒಳ ಬದುಕು ಅವಳೇದು. ಅಬಲೆಯಾದ ಅವಳ ಅಂಗಾಂಗಗಳಲ್ಲಿ ಕರುಣೆ ಸ್ವಾನುಷ್ಠಿತ್ವದೆ. ನಿಧಾನವಾಗಿ ಅವನು ಅವಳ ಪ್ರಭಾವಲಯಕ್ಕೆ ಒಳಗಾಗಿ ಅವಳು ತನ್ನ ಸಹಧರ್ಮಿಂಳೆ ಎಂದು ಅವನಿಗೆ ಎನಿಸುತ್ತದೆ. ಅವನು ಅವಳನ್ನು ಕುರಿತು ಹೀಗೆ ಹೇಳುತ್ತಾನೆ:

“ನೀನೂ ಒಂದು ಬದುಕನ್ನು ನಾಶ ನಾಡಿರುವೆ-ನಿನ್ನದೇ ಬದುಕನ್ನು, ನೀನೊಬ್ಬಳೇ ಇದ್ದರೆ ನನ್ನಂತೆ ನಿನಗೂ ಹುಬ್ಬ ಹಿಡಿಯುತ್ತದೆ. ಆದ್ದರಿಂದ ನಾವಿಬ್ಬರೂ ಒಂದೇ ಮಾರ್ಗದಲ್ಲಿ ಹೋಗಬೇಕಾಗಿದೆ ಹೋಗೋಣ”.

ದುಸ್ಸಹವಾದ ಆತ್ಮಗಳನ್ನಿಗೊಳಗಾದ ಅವನಿಗೆ ಅವನ ಸ್ವಾನುಭವ ಪಕ್ಕಾಗಿ ಧರ್ಮಪ್ರಜ್ಞ ಜಾಗ್ಯತವಾಗಿ ಅಂತಚೋರಿ ಮನಸ್ಸಿನಲ್ಲಿ ಮಿಡಿಯುತ್ತಿದ್ದಾಗ ಅವಳ ಉಪದೇಶ:

“ಕಿಗಲೇ, ಈ ಕ್ಷಣಿ ಹೋಗು. ಅದ್ದು ರಸ್ತೆಯಲ್ಲಿ ನಿಲ್ಲು, ತಲೆಬಾಗಿ ನೀನು ಅಪವಿಶ್ಗೊಳಿಸಿರುವ ನೆಲಕ್ಕೆ ಮುತ್ತಿದು. ಅನಂತರ ಜಗತ್ತಿಗೆಲ್ಲಿ ತಲೆಬಾಗಿ ಎಲ್ಲ ಜನರಿಗೂ ಹೇಳು ನಾನು ಕೊಲೆಗಡುಕ. ಆಗ ದೇವರು ನಿನಗೆ ಹೋಸ ಬದುಕನ್ನು ನೀಡುವನು”

ಅವಳು ಅವನಿಗೆ ಒಂದು ಶಿಲುಬೆಯನ್ನು ನೀಡಿ, ಹೋಸ ಒಡಂಬಡಿಕೆಯ ಒಂದು ಹೃದಯಸ್ತರ್ಥ ಅಖ್ಯಾಯಿಕೆಯನ್ನು ಅವನ ಕೋರಿಕೆಯಂತೆ ಓದುತ್ತಾಳೆ-ಮೃತನಾದ ಲಾಜರಸ್ ಎನುವಿನ ಕೃಬೆಯಿಂದ ಮತ್ತೆ ಎದ್ದು ಬಂದ್ದು. ಹಾಗೆಯೇ ಅವನಿಗೆ ಅವಳು ಒಟ್ಟಿಗೆ ನರಳುವ, ಒಟ್ಟಿಗೆ ಶಿಲುಬೆ ಧರಿಸುವ ಒಟ್ಟಿಗೆ ಪಾಪವನ್ನು ಕಳೆದುಕೊಳ್ಳುವ ದೀಕ್ಷೆಯ, ಪ್ರೇಮಮಯ ಸಹಚರ್ಯದ ಬಲವನ್ನೂ ನೀಡುತ್ತಾಳೆ. ಕಡೆಗೆ ಅವನು ತನ್ನ ಅಪರಾಧವನ್ನು ಸಾಬೀತು ಮಾಡಲಾರದ ಹೋಲೀಸರಲ್ಲಿಗೆ ತಾನೇ ಹೋಗಿ ತಪ್ಪೆಬ್ಬಪ್ಪೆಕೊಳ್ಳುತ್ತಾನೆ.

ದೂರದ ಸ್ಯೇಬೀರಿಯಾದಲ್ಲಿ ಎಂಟು ಪರುಷ, ಗಡೀಪಾರಾಗಿ ದುಡಿಯುವ ಶಿಕ್ಷೆ ದೂರೆಯುತ್ತದೆ. ಅವನ ನೆರಳಿನಂತೆ ಅವಳೂ ಅವನನ್ನು ಹಿಂಬಾಲಿಸಿ ಅಲ್ಲಿ ಪ್ರತಿಯಂತೆ ಅವನು ಬಿಡುಗಡೆಯಾಗಿ ಕಾಯುತ್ತಾಳೆ. ನಿರ್ವೇದನೆ ಹಾಗೂ ಶಿಕ್ಷೆಯ ಸ್ವೀಕಾರ ಮತ್ತು ಅವಳೊಂದಿಗೆ ಸಾಧಿಸಿದ ಏಕಾತ್ಮತೆಯಿಂದ ಅವನ ಮನಶಾಂತಿ ನಿಧಾನವಾಗಿ ಮರಜುತ್ತದೆ. ಅವನ ಅಪರಾಧ, ಸೇರೊಂದಿಗೆ ಈತ್ಯಾರ್ಥಿ ಅವನಿಗೆ ಈಗ ಹೊರಗಿನ ವ್ಯಾಪಾರಗಳು, ಅವನ ಒಳಗನ್ನು ಅವು ಮುಟ್ಟಿವು. ಅವನ ಆತ್ಮ ಸಂಸ್ಕರಣ ಆರಂಭವಾಗಿದೆ. ಅವನ ಹೊನ ಬದುಕಿನ ಹೊಂಗಿರಣ ಉದಯಿಸಿದೆ.

ಭಗವದ್ವಿತೀತೆ ಹಾಗು ಅಪರಾಧ ಮತ್ತು ಶಿಕ್ಷೆ ಎರಡೂ ಕೃತಿಗಳು ಶೋಧಿಸುವುದು ಸಾಧನ ಮತ್ತು ಉದ್ದೇಶಗಳ ಸಂಕೀರ್ಣ ಸಂಬಂಧವನ್ನು. ಭಗವದ್ವಿತೀತೆ ಸದುದ್ದೇಶಕ್ಕಾಗಿ ಯುದ್ಧದ-ಸಾಮೂಹಿಕ ಕೋಲೆಯ-ನೈತಿಕತೆಯನ್ನು ಪ್ರತ್ಯಿಸುವ ಒಳಗುದಿಯಿಂದ ಆರಂಭವಾಗಿ ಅಂಥ ಸ್ಯೇತಿಕತೆಯನ್ನು ಒಷ್ಟುತೊಡಗುವುದರಲ್ಲಿ ಪರ್ಯಾವರಣಾನವಾಗಿದೆ. ‘ಅಪರಾಧ ಮತ್ತು ಶಿಕ್ಷೆ’ ಸುದುದ್ದೇಶಕ್ಕಾಗಿ ಕೋಲೆಯ ಸ್ಯೇತಿಕತೆಯನ್ನು ಒಷ್ಟುತೊಡಗುವುದರಿಂದ ಆರಂಭವಾಗಿ ಅದನ್ನು ತಿರಸ್ಕರಿಸುವ ಧರ್ಮದಲ್ಲಿ ಪರ್ಯಾವರಣಾನವಾಗುತ್ತದೆ. ಭಗವದ್ವಿತೀತೆಯಲ್ಲಿ ಅಪೌರುಷೇಯ ಶಕ್ತಿಯ ತರ್ಕ ವೈಭವ ಮೇರೆದರೆ “ಅಪರಾಧ ಮತ್ತು ಶಿಕ್ಷೆ”ಯಲ್ಲಿ ರಾಸೋಽಿಲ್ಲಿಕೋವ್-ಸೋನಿಯಾರ ಮಾನವೀಯ ಅರಸಿಕೆಯ ಭಾವ ವೈಭವ ಮೇರೆಯುತ್ತದೆ. ಭಗವದ್ವಿತೀತೆಯಲ್ಲಿ ಅಜ್ಞನ ವಿಷಾದಯೋಗ ಗೌಣವಾಗಿದ್ದರೆ ಅಪರಾಧ ಮತ್ತು ಶಿಕ್ಷೆಯಲ್ಲಿ ರಾಸೋಽಿಲ್ಲಿಕೋವನ ವಿಷಾದವೇ ಪ್ರಧಾನ. ಭಗವದ್ವಿತೀತೆ ಹೆಚ್ಚು ದಾರ್ಶನಿಕ ಗ್ರಂಥವಾದರೆ, ಅಪರಾಧ ಮತ್ತು ಶಿಕ್ಷೆ ಹೆಚ್ಚು ಮಾನವೀಯ ಕೃತಿ. ಒಂದು ರೀತಿಯಲ್ಲಿ ಅಪರಾಧ ಮತ್ತು ಶಿಕ್ಷೆ ಭಗವದ್ವಿತೀಯ ಉತ್ತರಭಾಗ. ಗೀತೆಯಲ್ಲಿನ ಕೃಷ್ಣನ ಉಪದೇಶ ಹಾಗೂ ಅಜ್ಞನನ ವಿಷಾದದ ಒಂದೇ ಬ್ರಹ್ಮಚಿತ್ತ ಮೊದಲಿನಿಂದ ಕೊನೆಯವರೆಗೂ ಮೂಡಿದ್ದರೆ, ಅಪರಾಧ ಹಾಗೂ ಶಿಕ್ಷೆಯಲ್ಲಿ ಒಂದು ಬದುಕಿನ ಮೇರವಣಿಗೆಯ ಕಣ್ಣದುರುಸಾಗಿ ಅತ್ಯಂತ, ಮಾರ್ಮಿಕವಾದ ಹಾಗೂ ಕೋಮಲವಾದ ಹಲವು ಭಾವ ಸನ್ನಿಖೇತಗಳು ನಿರ್ಮಿತವಾಗಿ ಜೀವನದ ನಕಲಾದ ಹಲವು ವೃಕ್ಷಗಳು ರಂಗದ ಮೇಲೆ ಉಡಾಡುತ್ತಾರೆ. ಆದರೆ ಈ ಎರಡರಲ್ಲಿ ರಚನೆಯ ಅಡ್ಡಾದಿದ್ದಿತನ ಇದೆ.

ಈ ಎರಡು ಕೃತಿಗಳೂ ಹಲವು ಹತ್ತು ಸ್ವಾರಸ್ಯಕರ ವಿಷಯಗಳನ್ನು ಪ್ರಾಸಂಗಿಕವಾಗಿ ಮುಟ್ಟುತ್ತದೆ. ಒಳಹೋಗುತ್ತದೆ, ಬಳಸುತ್ತದೆ. ಅವುಗಳನ್ನೇಲ್ಲ ಇಲ್ಲಿ ಚರ್ಚಿಸುವ ಅಥವಾ ಗುರುತಿಸುವ ಉದ್ದೇಶ ಇಲ್ಲ. ಉದಾಹರಣೆಗೆ, ಗೀತೆ ಪ್ರತಿಪಾದಿಸುವ ನಿಷ್ಪಾಮಕಮ್ರ ಮನೋಭಾವ, ಭಾತುವರ್ಣ ವಿಭಜನೆ ಹಾಗೂ ‘ಅಪರಾಧ ಮತ್ತು ಶಿಕ್ಷೆ’ಯಲ್ಲಿ ಚಿತ್ತಿತವಾಗಿರುವ ಗಿಲ್ಕೆ ಕಾಂಪ್ಲೆಕ್ಸ್, ಮಾನವ ಅತಿ ಮಾನವ ವರ್ಗೀಕರಣ, ಆದರೆ ಒಟ್ಟಾರೆ ನೋಡುವುದಾದರೆ ಶ್ರೀಕೃಷ್ಣನಿಗಿಂತ ದೊಸೋವಸ್ಸಿಯೇ ಹೆಚ್ಚು ಅಧ್ಯಾತ್ಮಿಕತೆಯನ್ನು ಪ್ರತಿಧ್ವನಿಸುತ್ತಾನೆ. ಕೃಷ್ಣನ ಗುರಿ ಬಾಹ್ಯ ರಾಜ್ಯ, ದೊಸೋವಸ್ಸಿಯ ಗುರಿ ಅಂತರಿಕ ರಾಜ್ಯ. ಇದು ಸಹಜವೂ ಕೂಡ. ಎರಡೂವರೆ ಮೂರು ಸಾಮಿರ ವರುಷಗಳ ಹಿಂದೆ ಭಾರತದಲ್ಲಿ ಆಗತಾನೆ ತಲೆ ಎತ್ತಿ ರೂಪು ಧಾರಣೆ ಮಾಡುತ್ತಿದ್ದ ಹಲವಾರು ಸಣ್ಣ ಮುಟ್ಟೆ ರಾಜ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಒಂದು ಭಾರತದ ಸಾಮ್ರಾಜ್ಯ ಸ್ಥಾಪಿಸುವ ಹುಮ್ಮಿಸ್ಸಿನಲ್ಲಿ ಯಾವ ಅಡೆತಡೆಯನ್ನೂ ಬದಿಗೆ ಸರಿಸುವ ಕಾಲದ ಆತ್ಮ ವಿಶ್ವಾಸದ ಏಹಿಕ ಸಿದ್ಧಾಂತ ಗೀತೆಯ ತಿರಳು. ಮುಧ್ಯಯುಗದ ಸಾಮಂತ ಶಾಹಿ ವ್ಯವಸ್ಥೆ ರಷ್ಯಾದಲ್ಲಿ ಕುಸಿದು ಬಿದ್ದು ಸಾಮಂತ ಕುಲೀನರು ನಿರ್ಗತಿಕರು, ನೀತಿಭ್ರಷ್ಟರು, ರೋಗಿಷ್ಟರು, ದಿಶಾಹೀನರು ಆಗಿದ್ದ ಅವನತಿಯ ಕಾಲದ ಪಾರಮಾರ್ಥಿಕ ಸಿದ್ಧಾಂತ ಅಪರಾಧ ಮತ್ತು ಶಿಕ್ಷೆಯ ಪಲ್ಲವಿ, ಪ್ರಾಸಂಗಿಕವಾಗಿ ದೊಸೋವಸ್ಸಿಯನ್ನು ಕುರಿತು ಸ್ವಾಲಿಸ್ಸಿನ ಮಾತನ್ನು ಇಲ್ಲಿ ಉದ್ದರಿಸಬಹುದು “ದೊಸೋವಸ್ಸಿಯನ್ನು ಬಲು ದೊಡ್ಡ ಲೇಖಕ. ಆದರೆ ಬಲು ದೊಡ್ಡ ಪ್ರತಿಗಾಮಿ ಆದರೆ ಬಲು ದೊಡ್ಡ ಲೇಖಕ”.

ಈ ಎರಡೂ ಪ್ರಸಂಗಗಳನ್ನು ನಾವು ಆಧುನಿಕ ಪರಿಸರದಲ್ಲಿಟ್ಟು ಹೀಗೆ ವೃತ್ತಾಂತೀಕರಿಸಬಹುದು. ಕೃಷ್ಣನಂಥ ಒಬ್ಬತ ತುಂಬ ಕಷ್ಟ ಕಾರ್ಫ್ ಱ್ಯಾ, ಹತಾಶೆಗೊಳಿಗಾಗಿದ್ದ ತನ್ನ ಒಬ್ಬ ಆಪ್ತನಿಗೆ ಹೀಗೆ ಹುರಿದುಂಬಿಸಬಹುದು: “ನಿನ್ನ ಶಾಲಿನ ಆಸ್ತಿಗೆ ಯಜಮಾನನಾಗಿರುವ ನಿನ್ನ ಅಣ್ಣ ಮೋಸಗಾರ, ದುಂಡುಗಾರ, ಅಧಮೀರ ನೀನಾದರೋಹಂಡತಿ, ಮಕ್ಕಳು ಮರಿ ಇರುವ ಸಂಸಾರಿ. ಆದರೆ ವ್ಯವಹಾರದಲ್ಲಿ ಅಮಾಯಕ. ನಿನ್ನ ಆಸ್ತಿಯ ಪಾಲನ್ನು ಅವನು ಅನ್ಯಾಯದಿಂದ ಒಳಹಾಕಿಕೊಂಡಿದ್ದಾನೆ. ಅವನನ್ನು ಉಪಾಯಾಂತರದಿಂದ ನೀನು ಕೊಲ್ಲು, ಅದು ಅಧಮೀರಾದ್ದು ಅಲ್ಲದೆ, ನಾನು ಸುಪ್ರಸಿದ್ಧ ವಕೀಲ, ನಿನ್ನನ್ನು ಕಾನೂನಿನ ನೇತಿ ಗಂಬದಿಂದ ಉಳಿಸಬಲ್ಲೆ. ಅನುಮಾನವಿದ್ದರೆ ನಾನು ನ್ಯಾಯಾಲಯದಲ್ಲಿ ಗೆದ್ದಿರುವ ಇಂಥ ಮೋಕಢ್ಳಮೆಗಳ ಪಟ್ಟಿಯನ್ನೇ ನೋಡು”. ಇದು ಭಗವದ್ವಿತೆಯ ಪ್ರಸಂಗದ ಇಂದಿನ ಅವಶಯಿಕಾಗಿ ಹಾಗೆಯೇ ಸಮಾಜಕಂಪಕನಾದ

ದುಷ್ಪನೋಬ್ಜನನ್ನು ಸದುದೇಶಕ್ಕಾಗಿ ಕೊಂಡು ಹೋಲೀಸರ ಎಲ್ಲ ವಿದದ ತನಿಖೆಯಲ್ಲಿ ಪತ್ತೆಯಾಗದೆ ತನ್ನ ಒಳತೋಟಿಯ ಮೂಲಕ ಅಂತಹೇರಣೆಯಿಂದ ನಿವೇದನೆ ಮಾಡಿಕೊಂಡು ಶಿಕ್ಷೆಯನ್ನು ಸ್ವೀಕರಣುವ ಆಧುನಿಕ ಯುವಕನನ್ನೂ ಕಲ್ಪಿಸಿಕೊಳ್ಳಬಹುದು. ಈ ಎರಡು ಅವಶರಣೆಗಳೂ ಅಷ್ಟೇನೂ ಅಪರೂಪವಲ್ಲ. ಅಂತೆಯೇ ಈ ಎರಡೂ ಕೃತಿಗಳ ದೇಶ ಕಾಲಾತೀತ ಮಹತ್ವ.

ಈ ಸಂದರ್ಭದಲ್ಲಿ ಥಿಯೋಡರ್ ದ್ರೇಜರನ ಅನ್ನ ಅಮೇರಿಕನ್ ಟ್ರಾಜೆಡಿ ನೆನಪಿಗೆ ಬರುವುದು ಸಹಜ. ಅಲ್ಲಿನ ಹೀರೋ ತನ್ನ ಪ್ರೇಯಸಿಯನ್ನು ತನ್ನ ಪ್ರಾಘಂಟಿಕ ಪ್ರಗತಿಗಾಗಿ ಕೊಲೆಮಾಡಿದನೇ ಎಂಬುದು ಅನುಮಾನಾಸ್ತದ. ಆದರೆ ಮಾಡಲು ಆಲೋಚಿಸಿರುತ್ತಾನೆ. ಅವಳು ಸತ್ತಿರುತ್ತಾಳೆ, ಅವನಿಗೆ ಶಿಕ್ಷೆಯಾಗುತ್ತದೆ. ದ್ರೇಜರನ ತಾತ್ಯರ್ಥ, ಅಪರಾದಿ ಸಮಾಜ: ವ್ಯಕ್ತಿಯಜ್ಞವಶ್ಯ. ಇದು ಅಮೇರಿಕದ ಬಂಡವಾಳ ಓಹಿ ಸಮಾಜದ ಭಾಗವನೆ.

ಹಿಂಸೆಯನ್ನು ಸ್ವಾರ್ಥಕ ಸ್ವಾಷ್ಟವಾಗಿ ಸಮರ್ಥಸುವ ಭಗವದ್ವಿತೆಯಲ್ಲಿ ಅಹಿಂಸೆಯ ಸಂದೇಶವನ್ನೂ ಕಂಡುಕೊಂಡ ಗಾಂಧಿಜಿಯ ವ್ಯಾಖ್ಯಾನದ ವರ್ಕೆಲೆ ಚಾತುರ್ಯವನ್ನು ಕಂಡು ನಾವು ಕೌಶಿಕಪಡೆಬಹುದಷ್ಟೇ!